

ಹೊಯ್ಸಳ ವಿಷ್ಣುವರ್ಧನನ ಕಾಲದಲ್ಲಿ ನಿರ್ಮಾಣವಾದ ಬಸದಿಗಳು (ಮಂಡ್ಯ ಜಿಲ್ಲೆಯನ್ನು ಅನುಲಕ್ಷಿಸಿ)

ಪ್ರಕಾಶ್.ಎನ್.¹

ಕನಾಟಕವನ್ನು ಆಳ್ಳಿಕೆ ಮಾಡಿದ ರಾಜ ಮನೆತನಗಳಲ್ಲಿ ಹೊಯ್ಸಳ ರಾಜ ಮನೆತನವು ಅತ್ಯಂತ ಪ್ರಮುಖವಾದುದು. ಕನಾಟಕದ ಬಹುಭಾಗವು 300 ವರ್ಷಗಳಿಗೂ ಹೆಚ್ಚು ಕಾಲ ಹೊಯ್ಸಳರು ಆಳ್ಳಿಕೆ ಮಾಡಿದರು. ಹೊಯ್ಸಳರ ಮನೆತನದ ಸಾಫ್ತ್ಪಕ ಸಳ. ಸಳನಿಂದ ಆರಂಭವಾದ ಈ ಮನೆತನ ಶ್ರೀ.ಶ.1020 ರಿಂದ 1348 ರವರೆಗೂ ಆಳ್ಳಿಕೆ ಮಾಡಿತು. ಶ್ರೀ.ಶ.1207ರ ಬೇಲೂರು ಶಾಸನದಲ್ಲಿ "ಸಳನೆಂಬ ನೃಪನು ಒಮ್ಮೆ ಸಹ್ಯಾಚಲದ ಬೆಟ್ಟದಲ್ಲಿ ಬೇಕೆಯಾದುತ್ತಿದ್ದಾಗ ಮೊಲಪೋಂದು ಹುಲಿಯನ್ನು ಅಟ್ಟಿಸಿಕೊಂಡು ಹೋಯಿತು. ಅದನ್ನು ಕಂಡ ಸಳನು ಈ ಸ್ಥಳವು ವೀರಾಂತರ್ವವೆಂದು ತಿಳಿದು ಮುಂದೆ ಪ್ರಯಾಣಿಸುತ್ತಿರುವಾಗ ಅಲ್ಲಿಯೇ ವಸಂತಿಕಾದೇವಿಯ ಮುಂದೆ ತಪಸ್ಸು ಮಾಡುತ್ತಿದ್ದ ಸುದತ್ತಾಚಾರ್ಯರು ಎಂಬ ಮುನಿಯ ಮೇಲೆ ಹುಲಿಯೊಂದು ದಾಳಿ ಮಾಡಿದಾಗ ಸಳನಿಗೆ ಸುದತ್ತದಾರ್ಯರು ಕಾಗಿ ಹೊಯ್ಸಳ ಎಂದು ಆದೇಶಿಸುತ್ತಾರೆ. ಆಗ ಸಳ ಹುಲಿಯನ್ನು ಕೊಂಡು ಸುದತ್ತದಾರ್ಯರನ್ನು ರಕ್ಷಿಸುತ್ತಾನೆ. ಅಂದಿನಿಂದ ಸಳ ನೃಪನ ವಂಶದ ಹೆಸರು ಹೊಯ್ಸಳ ಎಂದೂ, ಆ ಹುಲಿಯ ಸಂಕೇತವೇ ಹೊಯ್ಸಳರ ಲಾಂಭನವಾಯಿತ್ತೆಂದೂ, ಆ ಸ್ಥಳವೇ ಶಶಕಪುರ ಎಂಬ ಮಾಹಿತಿಯು ತಿಳಿದುಬರುತ್ತದೆ.¹

ಸುದತ್ತಾಚಾರ್ಯರು ಜ್ಯೇಂಧುನಿಗಳು, ಹೊಯ್ಸಳರು ಪದ್ಮಾವತಿ ವರಪ್ರಸಾದದಿಂದ ರಾಜ್ಯ ಪಡೆದವರೆಂದು ಹಲವು ಶಾಸನಗಳು ಉಲ್ಲೇಖಿಸಿವೆ. ಸುದತ್ತಾಚಾರ್ಯರಿಂದ ರಾಜ್ಯ ಪಡೆದ ಕಾರಣದಿಂದ ಹೊಯ್ಸಳರು ರಾಜಧರ್ಮವಾಗಿ ಜ್ಯೇಂಧರ್ಮವನ್ನು ಮೋಷಿಸಿ, ಮೌರ್ಯಾಂಶಿಸಿದವರು.

ಹೊಯ್ಸಳರಲ್ಲಿಯೇ ಪ್ರಸಿದ್ಧವಾದ ಚಕ್ರವರ್ತಿ ವಿಷ್ಣುವರ್ಧನ. ಈತ 1106 ರಿಂದ 1145 ರವರೆಗೆ ಅಂದರೇ ಸುಮಾರು 40 ವರ್ಷಗಳ ಕಾಲ ಆಳ್ಳಿಕೆ ಮಾಡಿದ್ದಾನೆ. ಈತನ ಪಟ್ಟದರಿಂದ ಶಾಂತಲೆ, ಈಕೆಯು ಜ್ಯೇಂಧರ್ಮದ ಆರಾಧಕಿ, ಶಾಸನಗಳು ಈಕೆಯನ್ನು "ಜಿನಜನನಿ" ಎಂದು ಉಲ್ಲೇಖಿಸಿ, ವಿಷ್ಣುವರ್ಧನನು

¹.ಸಹಾಯಕ ಪ್ರಾಧ್ಯಾಪಕರು, ಇತಿಹಾಸ ವಿಭಾಗ, ಮಹಾರಾಜೆ ಮಹಿಳಾ ಕಲಾ ಕಾಲೇಜು ಮೈಸೂರು.

ತನ್ನ ಆಳ್ವಿಕೆಯ ಉದ್ದಕ್ಕೂ ಹಿಂದಿನ ಅರಸರಂತೆಯೇ ಪ್ರತ್ಯೇಕವಾಗಿ ಹಾಗೂ ಪರೋಪಕಾರಿ ಜ್ಯೇನಧರ್ಮದ ಏಳಿಗೆಗೆ, ಅಭಿವೃದ್ಧಿಗೆ ಹೋಷಣೆಗೆ ಕೊಡುಗೆ ನೀಡಿರುವುದನ್ನು ಕಾಣಬಹುದು.

ಅದರೆ ಹಲವು ಇತಿಹಾಸಕಾರರು ವಿಷ್ಣುವರ್ಧನನು ರಾಮಾನುಜಾಚಾರ್ಯರ ಪ್ರಭಾವದಿಂದ ಸುಮಾರು ಶ್ರೀಶ.1117-18ರಲ್ಲಿ ಜ್ಯೇನಧರ್ಮವನ್ನು ಬಿಟ್ಟು ವೈಷ್ಣವರ್ಧರ್ಮವನ್ನು ಸ್ವೀಕರಿಸುತ್ತಾನೆಂಬುದಾಗಿ ಶಾಸನಾಧಾರವಿಲ್ಲದ ಅಂಶವನ್ನು ಹಲವು ಇತಿಹಾಸಕಾರರು ಉಲ್ಲೇಖಿಸಿದ್ದಾರೆ.² ಈ ಲೇಖನದಲ್ಲಿ ವಿಷ್ಣುವರ್ಧನನು ಹಾಗೂ ಅವನ ದಂಡನಾಯಕರು ಮಂಜ್ಯ ಜಿಲ್ಲೆಯ ಪ್ರದೇಶದಲ್ಲಿ 1117ರ ನಂತರ ನಿರ್ಮಿಸಿದ ಬಸದಿಗಳು ಮತ್ತು ನೀಡಿದ ದತ್ತಿಗಳು, ವಿಷ್ಣುವರ್ಧನನು ಜ್ಯೇನಧರ್ಮದ ವಿರೋಧಿ ಎಂಬ ಹಣಕಟ್ಟಿಯನ್ನು ತೆಗೆದುಹಾಕುವ ಅಂಶವನ್ನು ಶಾಸನದ ದಾಖಲೆಗಳಿಂದ ನಿರೂಪಿಸಬಹುದಾಗಿದೆ.

ಮಂಜ್ಯ ಜಿಲ್ಲೆಯ ಮದ್ವಾರು ತಾಲ್ಲೂಕಿನ ಶ್ರೀಶ.1117ರ ಅರೇತಿಪ್ಪಾರು ಶಾಸನದಲ್ಲಿ ವಿಷ್ಣುವರ್ಧನನ ದಂಡನಾಯಕನಾದ ಜ್ಯೇನಧರ್ಮದ ಆರಾಧಕನಾದ ಗಂಗರಾಜನು ತಲಕಾಡಿನ ಮೇಲೆ ದಂಡಯಾತ್ರೆ ಕೃಗೋಂಡು ಚೋಳರ ಸಾಮಂತರಾದ ನರಸಿಂಹವರ್ಮನನ್ನು ಸೋಲಿಸಿ, ತಲಕಾಡನ್ನು ಮುಕ್ತಿಗೋಳಿಸಿ ಹೊಯ್ಸಳರ ಆಳ್ವಿಕೆಗೆ ಒಳಪಡಿಸಿದ್ದರಿಂದ ಸಂತೃಪ್ತನಾದ ವಿಷ್ಣುವರ್ಧನನು ಗಂಗರಾಜನಿಗೆ ತನಗೆ ಏನು ಬೇಕೋ ಬೇಡಿಕೋ ಎಂದಾಗ ಗಂಗರು ತಿಪ್ಪಾರನ್ನು ಬೇಡಿ ಪಡೆದು, ಅದನ್ನು ತನ್ನ ಗುರುಗಳಾದ ಶ್ರೀ ಮೂಲಸಂಘದ ಕಾಣಗ್ರಣಿದ ತಿಂತ್ರೇಣಿ ಗಚ್ಛದ ಶ್ರೀ ಮೇಘಚಂದ್ರ ಸಿದ್ಧಾಂತದೇವರಿಗೆ ಕಾಲು ತೊಳೆದು ದಾನವಾಗಿ ನೀಡಿದ ಅಂಶವನ್ನು ಉಲ್ಲೇಖಿಸಿದೆ.³ ಇದರಿಂದ ನಮಗೆ ತಿಳಿದು ಬರುವ ಅಂಶವೆಂದರೆ ವಿಷ್ಣುವರ್ಧನನ ಜ್ಯೇನಧರ್ಮದ ಅಭಿವೃದ್ಧಿಗೆ ನೀಡಿದ ಪ್ರೋತ್ಸಾಹ ಹಾಗೂ ಆತನ ದಂಡನಾಯಕನಾದ ಗಂಗರಾಜನು ಜ್ಯೇನಧರ್ಮದ ಏಳಿಗೆಗೆ ಶ್ರಮಿಸಿದ ವಿಷಯವನ್ನೂ ತಿಳಿಯಬಹುದು.

ಮಂಜ್ಯ ಜಿಲ್ಲೆಯ ಕೃಷ್ಣರಾಜಪೇಟೆ ತಾಲ್ಲೂಕಿನ ಶ್ರೀಶ.1118ರ ಹೊಸಹೊಳೆಲಿನ ಶಾಸನದಲ್ಲಿ ವಿಷ್ಣುವರ್ಧನನ ಆಳ್ವಿಕೆಯ ಕಾಲದಲ್ಲಿ ಈತನ ಆಳ್ವಿಕೆಗೆ ಒಳಪಟ್ಟ ಪ್ರದೇಶದಲ್ಲಿ ದ್ವಾರಸಮುದ್ರದ ಪಟ್ಟಣಸ್ಥಾಪಿತಾದ ನೊಣಂಬಸೆಟ್ಟಿಯ ಪತ್ತಿಯಾದ ದೇವಿಕಬ್ಬಿ ಸೆಟ್ಟಿಯು ಕತ್ತರಿಫಟ್ಟದಲ್ಲಿ ತ್ರಿರತ್ನದ ಸಂಕೇತವಾಗಿ ತ್ರಿಕೂಟ ಬಸದಿಯನ್ನು ನಿರ್ಮಿಸಿ ಮೂಲಸಂಘದ, ಮಸ್ತಕಗಚ್ಛದ ಕೊಂಡಕುಂದಾನ್ವಯದ ಶ್ರೀಕುಕ್ಕಣಾಸನ ಮಲದಾರಿದೇವರ ಶಿಷ್ಯ ಶುಭಚಂದ್ರ ಸಿದ್ಧಾಂತದೇವರಿಗೆ ಅರ್ಹನಹಳ್ಳಿಯನ್ನು ದಾನವಾಗಿ ನೀಡಿದ ವಿಷಯವನ್ನು ಉಲ್ಲೇಖಿಸಿದೆ.⁴ ವಿಷ್ಣುವರ್ಧನನ ಕಾಲದಲ್ಲಿ ಜ್ಯೇನ ಸೆಟ್ಟಿ ವರ್ಗದವರು ಹಾಗೂ ಅದರಲ್ಲಿಯೂ ಸ್ತ್ರೀ ವರ್ಗದವರೂ ಸಹ ಜ್ಯೇನಧರ್ಮದ ಹೋಷಣೆಗೆ ಹಾಗೂ ವೃದ್ಧಿಗೆ ತಮ್ಮ ಅರ್ವಣೆ ಮಾಡುತ್ತಿದ್ದ ಅಂಶ ತಿಳಿದು ಬರುತ್ತದೆ. ಇದರಿಂದ ವಿಷ್ಣುವರ್ಧನನು ಅನುಸರಿಸುತ್ತಿದ್ದ ಜ್ಯೇನಧರ್ಮದ

ಅಭಿವೃದ್ಧಿಗೆ ರಾಜನ ಧರ್ಮವನ್ನು ಅನುಸರಿಸಿ ಸಾಮಾನ್ಯ ಜನರು ಸಹ ತಮ್ಮ ಸೇವೆಯ ಸಮರ್ಪಣೆಯನ್ನು ಮಾಡುತ್ತಿದ್ದರು ಎಂಬುದನ್ನು ಕಾಣಬಹುದು.

ಮಂಜ್ಯ ಜಿಲ್ಲೆಯ ನಾಗಮಂಗಲ ತಾಲ್ಲೂಕಿನ ಕಂಬದಹಳ್ಳಿಯ ಕಂಬದರಾಯನ ಬುಡದಲ್ಲಿರುವ ಶ್ರೀತ.1118-19ರ ಶಾಸನದಲ್ಲಿ ವಿಷ್ಣುವರ್ಧನನ ದಂಡನಾಯಕನಾದ ಗಂಗರಾಜನು ಶ್ಲೋಳಿನ ಮೇಲಿನ ವಿಜಯದಿಂದ ಸಂಶ್ಲಷಣಾದ ವಿಷ್ಣುವರ್ಧನನು ತನಗೆ ಏನು ಬೇಕೋ ಬೇಡಿಕೋ ಎಂದಾಗ ಗಂಗರಾಜನು ಮತ್ತೇನನ್ನೂ ಬೇಡದೆ ಬಿಂಡಿಗನವಿಲೆ ಶೀಥಿದ ತಳವೃತ್ತಿಯನ್ನು ಕೇಳಿ ಪಡೆದು, ಅದನ್ನು ತನ್ನ ಗುರು ಶುಭಚಂದ್ರ ಸಿದ್ಧಾಂತದೇವರಿಗೆ ಸರ್ವಾಭಾದಾ ಪರಿಹಾರವಾಗಿ ದಾನ ನೀಡಿದ ವಿಷಯವನ್ನು ಪ್ರಸ್ತಾಪಿಸುತ್ತದೆ.⁵ ಗಂಗರಾಜನು ಬಿಂಡಿಗನವಿಲೆಯನ್ನು ಕೇಳಿ ಪಡೆಯಲು ಕಾರಣ ಜೈನ ಶೀಥಿವಾಗಿದ್ದ ಬಿಂಡಿಗನವಿಲೆಯು ಈ ವೇಳೆಗಾಗಲೇ ತನ್ನ ಅಸ್ಥಿತ್ವಕ್ಕೆ ಹಿರಿಮೆಯನ್ನು ಕಳೆದುಕೊಂಡಿತ್ತು. ಅದನ್ನು ಮತ್ತೇ ವೃದ್ಧಿಸಿ, ಜೈನಧರ್ಮದ ಮೋಷಕೆ ಮಾಡುವ ಉದ್ದೇಶದಿಂದ ಬೇಡಿ ಪಡೆದು ಅದನ್ನು ಅಭಿವೃದ್ಧಿಗೊಳಿಸಿದ ವಿಷಯವನ್ನು ಶಾಸನದಿಂದ ತಿಳಿಯಬಹುದಾಗಿದೆ.

ನಾಗಮಂಗಲ ತಾಲ್ಲೂಕಿನ ದಡಿಗದ ಶ್ರೀತ.1132ರ ಶಾಸನದಲ್ಲಿ ವಿಷ್ಣುವರ್ಧನನ ದಂಡನಾಯಕರಾಗಿದ್ದ ಮರಿಯಾನೆ ಮತ್ತು ಭರತಮಯ್ಯರು ದಡಿಗನಕರೆಯಲ್ಲಿ ಪಂಚಕೂಟ ಬಸದಿಯನ್ನು ನಿರ್ಮಿಸಿ, ಏದು ಬಸದಿಗೂ ಸಮಾನವಾಗಿ ಕರೆಯನ್ನು ಅಡಿಕೆತೋಟವನ್ನು ಶ್ರೀಮೂಲಸಂಘದ ಕುಂದಕುಂಡಾನ್ವಯದ ಕಾಣಿಗ್ರಂಥದ ತಿಂತ್ರೇಣಿಗಳ್ಳಿದ ಜವಳಿಗೆಯ ಮನಿಭದ್ರ ಸಿದ್ಧಾಂತದೇವರ ಶಿಷ್ಯ ಮೇಘಚಂದ್ರ ಸಿದ್ಧಾಂತದೇವರಿಗೆ ಧಾರಾಪೂರ್ವಕವಾಗಿ ದಾನ ನೀಡಿದ ಅಂಶವನ್ನು ಉಲ್ಲೇಖಿಸಿದೆ.⁶ ಈ ಮರಿಯಾನೆ ಮತ್ತು ಭರತಮಯ್ಯರು ಜೈನಧರ್ಮದ ಮೋಷಕೆಗೆ ತಮ್ಮ ತನು ಮನ ದನವನ್ನು ಸಮರ್ಪಿಸಿದ ಅಂಶವು ತಿಳಿದು ಬರುತ್ತದೆ. ಅಲ್ಲದೇ ಈ ಬಸದಿಯನ್ನು ಯಾವೆನೀಯ ಪರಂಪರೆಯಲ್ಲಿ ನಿರ್ಮಿಸಿ, ಬಾಹುಬಲಿ ಕೂಟವನ್ನು ರಚಿಸಿ, ಬೆಳೆಸಿದ ಕೀರ್ತಿ ಈ ಇಬ್ಬರೂ ಸಹೋದರರಿಗೆ ಸಲ್ಲುತ್ತದೆ.

ಕೃಷ್ಣರಾಜಪೇಟೆ ತಾಲ್ಲೂಕಿನ ಬಸದಿಹೊಸಕೋಟೆಯ ಶಾಸನದಲ್ಲಿ ವಿಷ್ಣುವರ್ಧನನ ದಂಡನಾಯಕನಾದ ಪುಣಿಸಮಯ್ಯ ಶ್ರೀತ.1140ರಲ್ಲಿ ಬಸ್ತಿ ಹೊಸಕೋಟೆಯಲ್ಲಿ ಬಸದಿಯನ್ನು ನಿರ್ಮಿಸಿ, ಮಾಣಿಕ್ಯದೊಡಲೂರು ಹಾಗೂ ಮಾವಿನಕರೆಯನ್ನು ಸರ್ವಾಭಾದ ಪರಿಹಾರವಾಗಿ ದಾನ ನೀಡಿದ ವಿಷಯವನ್ನು ಪ್ರಸ್ತಾಪಿಸಿದೆ.⁷ ದಂಡನಾಯಕರು ರಾಜನಿಗೆ ರಾಜ್ಯ ರಕ್ಷಣೆಯಲ್ಲಿ ಸೇವೆ ಸಲ್ಲಿಸುವುದರ ಜೊತೆಗೆ ತಮ್ಮ ಆರಾಧ್ಯ ದೃವವಾಗಿದ್ದ ಜೈನಧರ್ಮದ ಬೆಳವಣಿಗೆ, ಅಭಿವೃದ್ಧಿ, ಶ್ರಾವಕನಾಗಿ, ರಾಜಧರ್ಮದ ಮೋಷಕನಾಗಿ, ಅಹಿಂಸೆ ಧರ್ಮದ ತತ್ವದ ಪ್ರಸಾರಕರಾಗಿ ಹಾಗೂ ಪ್ರಜಾರಕರಾಗಿ ಹೇಗೆ

ಸೇವೆ ಸಲ್ಲಿಸುತ್ತಿದ್ದರು ಹಾಗೂ ಅದರ ಮೂಲಕ ರಾಜ್ಯ-ರಾಷ್ಟ್ರದ ರಕ್ಷಣೆಗೆ ಧರ್ಮದ ರಕ್ಷಣಾ ಕವಚವನ್ನಾಗಿ ಮಾಡಿಕೊಂಡಿದ್ದರು ಎಂಬ ಅಂಶವನ್ನು ತಿಳಿಯಬಹುದಾಗಿದೆ.

ನಾಗಮಂಗಲ ತಾಲ್ಲೂಕಿನ ಕಸಲಗೆರೆಯ ಶಾಸನದಲ್ಲಿ ವಿಷ್ಣುವರ್ಧನನ ಆಳ್ಜಿಕೆಯ ಕಾಲದಲ್ಲಿ ವಿಷ್ಣುವರ್ಧನನ ದಂಡನಾಯಕ ಹಾಗೂ ಸಾಮಂತನಾಗಿದ್ದ ಸೋಮೆಯನಾಯಕನು ಹೆಚ್ಚಿರುವಾಡಿಯಲ್ಲಿ ಉತ್ತಂಗ ಜೀನಾಲಯವನ್ನು ನಿರ್ಮಿಸಿ, ಪಾಶ್ಚಾತ್ಯನಾಥ ತೀರ್ಥಂಕರರ ವಿಗ್ರಹವನ್ನು ಪ್ರತಿಷ್ಠಾಪಿಸಿ ದೇವರ ಅಂಗಭೋಗಕ್ಕೆ ರಿಷಿಯ ಆಹಾರಕ್ಕೆ ಹಾಗೂ ಬಸದಿಯ ಜೀವೋಽದ್ಧಾರಕ್ಕೆ ಅರುವನಹಳ್ಳಿಯನ್ನು ಬ್ರಹ್ಮದೇವರಿಗೆ ದತ್ತಿ ನೀಡಿದ ಅಂಶವನ್ನು ಉಲ್ಲೇಖಿಸಿದೆ.⁸ ಸೋಮೆಯ ನಾಯಕನು ಯಾಪನೀಯ ಪರಂಪರೆಗೆ ಸೇರಿದ ಶ್ರಾವಕನಾಗಿದ್ದು, ಈತ ತನ್ನ ಧರ್ಮದ ಮೇಲೆ ಹೊಂದಿದ್ದ ನಿಷ್ಠೆಯಿಂದ ತಾನು ಜೀವಿತವಿದ್ದ ಕಾಲದಲ್ಲಿ ನಿರ್ಮಿಸಿದ ಬಸದಿ ಹಾಗೂ ತನ್ನ ಮರಣ ನಂತರವೂ ಬಸದಿ ಪೂಜಾ ಕ್ರೋಕಯ್ ಹಾಗು ಅದು ಶಿಧಿಲಗೊಂಡರೆ ಅದರ ಜೀವೋಽದ್ಧಾರಕ್ಕೆ ನೀಡಿದ ದತ್ತಿಯನ್ನು ಗಮನಿಸಿದರೆ ಈತನಿಗೆ ಜ್ಯೇಂಧ್ರಮಂದಿರ ಮೇಲೆ ಇದ್ದ ಧಾರ್ಮಿಕ ಪರಕಾಷ್ಟತೆ ಹಾಗೂ ಮುಂದಿನ ತಲೆಮಾರಿಗೆ ಧರ್ಮದ ವರ್ಗಾವಣೆಯ ದೂರದೃಷ್ಟಿಯನ್ನು ಇಲ್ಲಿ ವಿಶೇಷವಾಗಿ ಕಾಣಬಹುದಾಗಿದೆ.

ಚೋಗಾದಿ ಶಾಸನವು ಕ್ರಿ.ಶ.1144ರ ಕಾಲಕ್ಕೆ ಸೇರಿದ್ದಾಗಿದ್ದು, ವಿಷ್ಣುವರ್ಧನನ ದಂಡನಾಯಕ ಹಾಗೂ ಮಂತ್ರಿಯಾಗಿದ್ದ ಶ್ರೀಕರಣದ ಮಾದಿರಾಜನು ಶ್ರೀಕರಣದ ಪಾಶ್ಚಾತ್ಯನಾಥ ಜೀನಾಲಯವನ್ನು ನಿರ್ಮಿಸಿದ ವಿಷಯವನ್ನು ಉಲ್ಲೇಖಿಸಿದೆ. ಈತ ಜ್ಯೇಂಧ್ರ ಧರ್ಮದ ಪರಮ ಶ್ರಾವಕನಾಗಿದ್ದು, ಅಜಿತಸೇನ ಮುನಿಯ ಶಿಷ್ಯನಾಗಿದ್ದನು. ಈತನು ಶ್ರೀಕರಣದ ಜೀನಾಲಯದ ಮೋಷಣೆಗಾಗಿ ಭೋಗಾದಿ ಗ್ರಾಮವನ್ನು ದತ್ತಿ ನೀಡಿದ ವಿಷಯವನ್ನು ಸ್ವಷ್ಟಪಡಿಸುತ್ತದೆ.⁹

ಕೈಷ್ಮಣಿರಾಜಪೇಟೆ ತಾಲ್ಲೂಕಿನ ಅಕ್ಷಯೆಚ್ಚಳು ಹೊಱಳಿಯ ಶ್ರವಣಹಳ್ಳಿಯಲ್ಲಿ ವಿಷ್ಣುವರ್ಧನನ ಪಿರಿಯರಸಿ ಚಂದಲದೇವಿಯು ತನ್ನ ತಮ್ಮನಾದ ದುದ್ದ ಮಲ್ಲಿದೇವನೊಂದಿಗೆ ಸೇರಿ ವೀರಕೋಂಗಾಳ್ಜ ಜೀನಾಲಯವನ್ನು ನಿರ್ಮಿಸಿದ ವಿಷಯವನ್ನು ತಿಳಿಸುತ್ತದೆ.¹⁰ ಈ ಬಸದಿಯ ಕಾಲವು ಸುಮಾರು 1137ರ ಕಾಲದಲ್ಲಿ ನಿರ್ಮಿಸಿರುವುದನ್ನು ಕಾಣಬಹುದು. ಚಂದಲದೇವಿಯು ತನ್ನ ತಂದೆಯಿಂದ ಬಳಬಳಿಯಾಗಿ ಬಂದಿದ್ದ ಕಾವನಹಳ್ಳಿಯನ್ನು ಬಸದಿಯ ಅಂಗಭೋಗ ರಂಗಭೋಗ, ರಿಷಿಯ ಆಹಾರಕ್ಕೆ ಪ್ರಭಾಚಂದ್ರ ಸಿದ್ಧಾಂತ ದೇವರಿಗೆ ದಾನ ನೀಡಿದ ಅಂಶವನ್ನು ಉಲ್ಲೇಖಿಸಿದೆ. ಚಂದಲದೇವಿಯ ಜ್ಯೇಂಧ್ರಮಂದಿರ ಆರಾಧಕಿ, ಮಣಿದ ಮನೆ ಮತ್ತು ಕೂಡಿದ ಮನೆ ಎರಡು ಸಹ ಜ್ಯೇಂಧ್ರಮಂದಿರ ಮೋಷಕರಾಗಿದ್ದವರು. ಎರಡು ಮನೆಗಳಿಗೂ ಜಿನನ ಶ್ರೀರಕ್ಷೇತ್ರ ದೊರೆಯಲ್ಲಿ ಎಂಬುವ ಉದ್ದೇಶದಿಂದ ಹಾಗೂ ತನ್ನ ತಮ್ಮನು

ಮೇಲಿದ್ದ ಪ್ರೀತಿಯ ಉದ್ದೇಶದಿಂದ ಜೊತೆಗೂಡಿ ಈ ಬಸದಿಯನ್ನು ನಿರ್ಮಿಸಿರುವ ಅಂಶ
ವಿಶೇಷವಾಗಿದೆ.

ಈ ಮೇಲಿನ ಶಾಸನಾಧಾರಗಳಿಂದ ವಿಷ್ಣುವರ್ಥನನು ಜ್ಯೇಂದ್ರ ಧರ್ಮದ ಅವನತಿಗೆ ಕಾರಣವಾಗಿದೆ,
ಜ್ಯೇಂದ್ರ ಧರ್ಮದ ಬೆಳವಣಿಗೆಗೆ ಬೇಕಾದ ಎಲ್ಲಾ ರೀತಿಯ ಸಹಾಯ ಮತ್ತು ಸಹಕಾರ ಮತ್ತು ಇತರ
ಧರ್ಮಗಳ ಬೆಳವಣಿಗೆಗೂ ನೆರವು ನೀಡಿದ್ದನೆಂಬುದು ತಿಳಿಯಬಹುದು.

ಪರಾಮರ್ಶನ ಗ್ರಂಥಗಳು

- 1) ಗೋಪಾಲ್ ಬಾ.ರಾ.(ಸಂ) ಇಸಿ-08-ಹಾಸನ, ಶಾ.ಸ.95.ಹೊನ್ನಾವರ,ಮು.ಸಂ.307.
- 2) Kelleson Collyer – The Hoysala Artists ,ಮು.ಸಂ .18,1990.
- 3) ಎ.ಕ.ಸಂ-7, ತಿಮ್ಮಾರು-ಮದ್ದಾರು,ಶಾ.ಸ.54,ಮು.ಸಂ.282–284,ಕಾಲ1117.
- 4) ಎ.ಕ.ಸಂ -06,ಹೊಸಹೊಳಲು,ಕೃ.ರಾ.ಪೇಟೆ,ಶಾ.ಸ.03.,ಮು.ಸಂ.04–05,ಕಾಲ 1118.
- 5) ಎ.ಕ.ಸಂ -07, ಕಂಬದಹಳ್ಳಿ ಗ್ರಾಮ,ಶಾಸ 33,ಮು.ಸಂ.19–22,ಕಾಲ 1118–19.
- 6) ಎ.ಕ.ಸಂ -07, ದಡಗ.ನಾ.ಮಂ.ಶಾಸ 68,ಮು.ಸಂ,ಮು.ಸಂ.51–52,ಕಾಲ 1132.
- 7) ಎ.ಕ.ಸಂ -06, ಬಸದಿ ಹೊಸಕೋಟೆ,ಕೃ.ರಾ.ಪೇ, ಶಾ.ಸ.107.ಮು.ಸಂ.96,ಕಾಲ 1140.
- 8) ಎ.ಕ.ಸಂ -07, ಕಸಲಗರೆ, ನಾ.ಮಂ.ಶಾ.ಸ.169,ಮು.ಸಂ.167–168,ಕಾಲ 1142.
- 9) ಎ.ಕ.ಸಂ -07, ಬೋಗಾದಿ,ನಾ.ಮಂ.ಶಾ.ಸ.183,ಮು.ಸಂ.177–182,ಕಾಲ 1144.
- 10) ಎ.ಕ.ಸಂ -06, ಶ್ರವಣನಹಳ್ಳಿ, ಕೃ.ರಾ.ಪೇ,ಶಾ.ಸ.21,ಮು.ಸಂ.15,ಕಾಲ 1137.